



ಆಕಾಶ

# ಸಾಮೆ ಅಕ್ಕಿ, ನವಣಹಿಕ್ಕಿ ದೋಸೆ..

ಸಿರಿಥಾನ್ಯಗಳಾದ ರಾಗಿ, ಸಿದ್ಡಿ, ನವಬಣ, ಉದಲು, ಬರಗು, ಆರ್ಕ, ಸಾಮೆ ಅಕ್ಕಿಗಳನ್ನು ಬಳಸಿ ರುಚಿಕರ ಅಡುಗೆ ಮಾಡಬಹುದು. ನಾರಿನಂತಹ ಹೇರಳಿಗಳಿಗಿರುವ ಈ ಸಿರಿಥಾನ್ಯಗಳು ಆರೋಗ್ಯಕ್ಕೂ ಬಹಳ ಒಳ್ಳೆಯಿದು.

★ ಚಿಕ್ಕ-ಬರಹ: ಲತಾ ಹೆಗಡೆ



## ಸಾಮೆ ಅಕ್ಕಿ ಸೆಟ್ ದೋಸೆ

ಎನ್ನೇನು ಬೇಕು?

ಸಾಮೆಅಕ್ಕಿ ಒಂದು ಕಪ್  
ಉದ್ದಿನಬೇಳಿ ಅಧ್ರ್ಯ ಕಪ್  
ಚುರುಮುರಿ ಅಧ್ರ್ಯ ಕಪ್  
ಮೆಂತೆ ಒಂದು ಚಮಚ  
ಮಾಡೋದು ಹೇಗೆ?  
ಚುರುಮುರಿ ಬಿಟ್ಟು ಉಳಿದದ್ದು ಆರೇಳು ತಾಸು ಬೇರೆ ಬೇರೆ  
ನೇನೇಡಿದಬೇಕು. ರಾತ್ರಿ ರುಜ್ಬಿ ವಾಗ ಚುರುಮುರಿ ತೊಳೆದು ಸೇರಿಸಿ  
ರುಜ್ಬಿ ಹುದುಗಲು ಬಿಡಬೇಕು. ಬೆಳಗ್ಗೆ ಉಪ್ಪು ಸೇರಿಸಿ ಸೆಟ್  
ದೋಸೆ ತಯಾರಿಸಿ. ಚಟ್ಟಿ, ಸಾಂಭಾರಿನೊಟ್ಟಿಗೆ ಸವಿಯಿರಿ.

## ನವಣಹಿಕ್ಕಿ ದೋಸೆ

ಎನ್ನೇನು ಬೇಕು?

ನವಣಹಿಕ್ಕಿ ವರದು ಕಪ್  
ಕೆಂಪಕ್ಕಿ ಅಧ್ರ್ಯವಾ ಸಾದಾ ಅಕ್ಕಿ ಅಧ್ರ್ಯ ಕಪ್  
ಉದ್ದಿನಬೇಳಿ ಅಧ್ರ್ಯ ಕಪ್  
ಮೆಂತೆ ಒಂದು ದೊಡ್ಡ ಚಮಚ  
ಮಾಡೋದು ಹೇಗೆ?

ಎಲ್ಲ ಪದಾರ್ಥಗಳನ್ನು ಆರೇಳು ತಾಸು ಬೇರೆ ಬೇರೆಯಾಗಿ ನೇನೆ ಇಡಬೇಕೆ. ನಂತರ ನುಣ್ಣಿಗೆ ರುಜ್ಬಿ, ಉಪ್ಪು ಬೇರೆಸಿ ಹತ್ತು ತಾಸು ಹುದುಗಲು ಬಿಡಬೇಕು. ಆಮೇಲೆ ದೋಸೆ ತಯಾರಿಸಿ ಚಟ್ಟಿ, ಸಾಂಭಾರು, ತುಪ್ಪದೊಂದಿಗೆ ಸವಿಯಿರಿ.



## ರಾಗಿ ದೋಸೆ

ಎನ್ನೇನು ಬೇಕು?

ರಾಗಿ ವರದು ಕಪ್  
ಉದ್ದಿನ ಬೇಳಿ ಅಧ್ರ್ಯ ಕಪ್  
ಅವಲಕ್ಕಿ ಅಧ್ರ್ಯ ಕಪ್  
ಮಾಡೋದು ಹೇಗೆ?

ಎಲ್ಲವನ್ನೂ ಆರಿಂದ ಏಳು ತಾಸು ಬೇರೆ ಬೇರೆ ನೇನೇ ಇಡಬೇಕು. ರಾತ್ರಿ ನುಣ್ಣಿಗೆ ರುಜ್ಬಿ, ಬೆಳಗ್ಗೆ ದೋಸೆ ತಯಾರಿಸಿ ಚಟ್ಟಿ ಯೋಣ್ಣಿಗೆ ಸವಿದರೆ ಆರೋಗ್ಯಕ್ಕೂ ಉತ್ತಮ. ಇಡಕ್ಕೆ ಈರುಳಿ, ಹಸಿಮೆಣಸಿನಕಾಯಿ ಸೇರಿಸಿ ಉತ್ತಪ್ಪದಂತೆಯೂ ತಯಾರಿಸಬಹುದು.